



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಶೇಷ ರಾಜ್ಯ ಪತ್ರ

ಭಾಗ - ೪ಎ Part - IVA	ಬೆಂಗಳೂರು, ಮಂಗಳವಾರ, ೨೫, ಅಕ್ಟೋಬರ್, ೨೦೨೨ (ಕಾರ್ತಿಕ, ೦೩, ಶಕವರ್ಷ, ೧೯೪೪) BENGALURU, TUESDAY, 25, OCTOBER, 2022 (KARTIKA , 03, SHAKAVARSHA, 1944)	ನಂ.೫೩೭ No. 537
------------------------	--	-------------------



## GOVERNMENT OF KARNATAKA

No:SWD 324 MDS 2022

Karnataka Government Secretary,  
Vikasa Soudha,  
Bangalore, dated:21.10.2022

### NOTIFICATION

Whereas The Amendment draft of the following rules which the Government of Karnataka proposes to make in exercise of the powers conferred under clause (7) of rule II of the Rules and Regulations of the Association of the Karnataka Residential Educational Institutions Society, the Governing council of the Karnataka Residential Educational Institutions Society with the approval of the Government of Karnataka and in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) in Notification No: SWD 324 MDS 2022, Date: 30.09.2022 in IV-A of the Karnataka Gazette extraordinary dated 01.10.2022 inviting objections and suggestions from all persons likely to be affected thereby within fifteen days from the date of its publication in the official Gazette.

And whereas the said Gazette was made available to the public on 01.10.2022 and whereas, the objections and suggestions received in respect of the said Amendment draft within the period specified above have been examined and finalized by the state Government.

Now therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following amended rules, namely ;

### **Karnataka Residential Educational Institutions Society**

#### **SCHEDULE-I**

Sl. No	Category of Posts & Pay Scale		No. of Posts		Method of Recruitment	Qualification for the Post
	Post	Pay Scale (In Rs)	Permanent	Temporary		
1	2	3	4	5	6	7
26	Principals For KREIS Residential Schools.	(Rs. 43100-83900)	783 (737 School Principals +41 Sports school Principals +5 Music school principals)	-	<p><b><u>1.School Principals</u></b></p> <p>Hundred Percent by promotion among the Cadre of subject Teachers. Promotion is on the basis of combined seniority. (Except physical Education &amp; music Teachers). Seniority is determined on the basis of length of service in the respective Cadre.</p> <p><b><u>2. Sports school Principals</u></b></p> <p>Hundred Percent by promotion among the Cadre of Physical Education Teachers. Promotion is on the basis of seniority. Seniority is determined on the basis of length of service in the respective Cadre.</p> <p><b><u>3. Music school Principals</u></b></p> <p>Hundred Percent by promotion among the Cadre of Music Teachers. Promotion is on the basis of seniority</p>	<p><b><u>1.Method of Promotion for the post of Principals:</u></b> Must have put in a service not less than 5 years in the cadre of subject Teachers.</p> <p><b><u>2.Method of Promotion for the post of sports school Principals:</u></b> Must have put in a service not less than 5 years in the cadre of physical Teachers.</p> <p><b><u>3.Method of Promotion for the post of Music school Principals:</u></b> Must have put in a service not less than 5 years in the cadre of Music Teachers.</p>

					Seniority is determined on the basis of length of service in the respective Cadre.	
27	Vice Principals for Atal Bihari Vajapeyee Residential Schools	(Rs.4310 0-83900)	14	--	Hundred Percent by promotion among the Cadre of Physical Education Teachers. Promotions is on the basis of seniority. Seniority is determined on the basis of length of service in the respective Cadre.	<b><u>Method of Promotion for the post of Vice Principals:</u></b> Must have put in a service not less than 5 years in the cadre of physical Teachers.

## SCHEDULE-II

### Method of Direct Recruitment for Posts detailed in Schedule-I

Sl.No of the post in Schedule-I	Category of posts as in Schedule-I	Method of direct Recruitment
26	Principals For KREIS Residential Schools.	<p><b><u>1.School Principals</u></b> Hundred Percent by promotion among the Cadre of subject Teachers. Promotion is on the basis of combined seniority. (Except physical Education &amp; music Teachers). Seniority is determined on the basis of length of service in the respective Cadre.</p> <p><b><u>2. Sports school Principals</u></b> Hundred Percent by promotion among the Cadre of Physical Education Teachers. Promotion is on the basis of seniority. Seniority is determined on the basis of length of service in the respective Cadre.</p> <p><b><u>3. Music school Principals</u></b> Hundred Percent by promotion among the Cadre of Music Teachers. Promotion is on the basis of seniority Seniority is determined on the basis of length of service in the respective Cadre.</p>
27	Vice Principals for Atal Bihari Vajapeyee Residential Schools	Hundred Percent by promotion among the Cadre of Physical Education Teachers. Promotions is on the basis of seniority. Seniority is determined on the basis of length of service in the respective Cadre.

By order and in the name of  
Governor of Karnataka

(SHAMBULINGAIAH)  
Deputy Secretary to the Government -2,  
Social welfare Department

೪



ಕರ್ನಾಟಕ ಸರ್ಕಾರ

ಸಂಖ್ಯೆ: ಎಸ್‌ಡಬ್ಲ್ಯೂಡಿ 324 ಎಂಡಿಎಸ್ 2022

ಕರ್ನಾಟಕ ಸರ್ಕಾರದ ಸಚಿವಾಲಯ,  
ವಿಕಾಸಸೌಧ,  
ಬೆಂಗಳೂರು, ದಿನಾಂಕ:21.10.2022

ಅಧಿಸೂಚನೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿಯಮಗಳ || ನೇ ನಿಯಮದ (7) ನೇ ಖಂಡದ ಮತ್ತು ವಿನಿಯಮಗಳ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿಯು, ಕರ್ನಾಟಕ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಮತ್ತು ಕರ್ನಾಟಕ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ. 14)ರ ಪ್ರಕರಣ 8 ಅನ್ನು ಓದಿಕೊಂಡು ಪ್ರಕರಣ 3ರ ಉಪ-ಪ್ರಕರಣ (1)ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ರಲ್ಲಿ ಅಗತ್ಯಪಡಿಸಲಾಗಿರುವಂತೆ, ಈ ಕೆಳಕಂಡ ನಿಯಮಗಳ ತಿದ್ದುಪಡಿ ಕರಡನ್ನು ಅಧಿಸೂಚನೆ ಸಂಖ್ಯೆ ಸಕಇ 324 ಎಂಡಿಎಸ್ 2022 ದಿನಾಂಕ:30.09.2022 ರ ಮೂಲಕ ಹೊರಡಿಸಿ ವಿಶೇಷ ಕರ್ನಾಟಕ ರಾಜ್ಯ ಪತ್ರದ ಭಾಗ- IV-A, ರಲ್ಲಿ ದಿನಾಂಕ:01.10.2022 ರಂದು ಪ್ರಕಟಿಸಿ ಸದರಿ ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪ್ರಕಟಣೆಯ ದಿನಾಂಕದಿಂದ 15 ದಿನಗಳ ಒಳಗಾಗಿ ಸಲ್ಲಿಸಲು ಆಹ್ವಾನಿಸಲಾಗಿರುತ್ತದೆ. ಸದರಿ ತಿದ್ದುಪಡಿ ಕರಡನ್ನು ದಿನಾಂಕ : 01.10.2022 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾದ್ದರಿಂದ ಮತ್ತು ಈ ಸಂಬಂಧ ಸ್ವೀಕರಿಸಲಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರವು ಪರಿಶೀಲಿಸಿ, ಅಂತಿಮಗೊಳಿಸಿ, ಈಗ ಕರ್ನಾಟಕ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ. 14)ರ ಪ್ರಕರಣ 8 ಅನ್ನು ಓದಿಕೊಂಡು ಪ್ರಕರಣ 3ರ ಉಪ-ಪ್ರಕರಣ (1)ರ ಸಹವಾಚನ ಕಲಂ 8ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ತಿದ್ದುಪಡಿ ನಿಯಮಗಳನ್ನು ರಚಿಸಿದೆ.

ಅನುಸೂಚಿ-1

ಕ್ರ. ಸಂ	ಹುದ್ದೆಗಳ ಪ್ರವರ್ಗ ಮತ್ತು ವೇತನ ಶ್ರೇಣಿ		ಹುದ್ದೆಗಳ ಸಂಖ್ಯೆ		ನೇಮಕಾತಿ ವಿಧಾನ	ಕನಿಷ್ಠ ವಿದ್ಯಾರ್ಹತೆ
	ಹುದ್ದೆ	ವೇತನ ಶ್ರೇಣಿ (ರೂ.ಗಳಲ್ಲಿ)	ಖಾಯಂ	ತಾತ್ಕಾಲಿಕ		
1	2	3	4	5	6	7
26	ಸಂಘದ ವಸತಿ ಶಾಲೆಗಳ ಪ್ರಾಂಶುಪಾಲರುಗಳು	(ರೂ. 43100-83900)	783 ( 737 - ಶಾಲೆಗಳ ಪ್ರಾಂಶುಪಾಲರು ಹಾಗೂ 41 – ಕ್ರೀಡಾ ವಸತಿ ಶಾಲೆಗಳ ಪ್ರಾಂಶುಪಾಲರು 5 -ಸಂಗೀತ ವಸತಿ ಶಾಲೆಗಳ ಪ್ರಾಂಶುಪಾಲರು)	-	<p><b>1.ವಸತಿ ಶಾಲೆಗಳ ಪ್ರಾಂಶುಪಾಲರು</b> ಶೇ. ನೂರರಷ್ಟು ಸಂಯೋಜಿತ ಜ್ಯೇಷ್ಠತೆಯ ಆಧಾರದ ಮೇಲೆ ವಿಷಯ ಶಿಕ್ಷಕರ ವೃಂದ ಪೈಕಿ (ದೈಹಿಕ ಶಿಕ್ಷಣ ಹಾಗೂ ಸಂಗೀತ ಶಿಕ್ಷಕರನ್ನು ಹೊರತುಪಡಿಸಿ) ಬಡ್ತಿ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.</p> <p><b>1. ಕ್ರೀಡಾ ವಸತಿ ಶಾಲೆಗಳ ಪ್ರಾಂಶುಪಾಲರು</b> ಶೇ. ನೂರರಷ್ಟು ಜ್ಯೇಷ್ಠತೆಯ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ದಿಂದ ಬಡ್ತಿ ಮೂಲಕ ತುಂಬಬೇಕು.ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.</p> <p><b>3.ಸಂಗೀತ ವಸತಿ ಶಾಲೆಗಳ ಪ್ರಾಂಶುಪಾಲರು</b> ಶೇ. ನೂರರಷ್ಟು ಜ್ಯೇಷ್ಠತೆಯ ಆಧಾರದ ಮೇಲೆ ಸಂಗೀತ ಶಿಕ್ಷಕರ ವೃಂದ ದಿಂದ ಬಡ್ತಿ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.</p>	<p><b>1.ಪ್ರಾಂಶುಪಾಲರ ಹುದ್ದೆಗಾಗಿ ಬಡ್ತಿಯ ವಿಧಾನ:</b> ವಿಷಯ ಶಿಕ್ಷಕರುಗಳ ವೃಂದದಲ್ಲಿ ಐದು ವರ್ಷಗಳಿಗೆ ಕಡಿಮೆಯಿರದಂತೆ ಸೇವೆ ಸಲ್ಲಿಸಿರತಕ್ಕದ್ದು.</p> <p><b>2.ಕ್ರೀಡಾ ವಸತಿ ಶಾಲೆಗಳ ಪ್ರಾಂಶುಪಾಲರ ಹುದ್ದೆಗಾಗಿ ಬಡ್ತಿಯ ವಿಧಾನ:</b> ದೈಹಿಕ ಶಿಕ್ಷಣ ಶಿಕ್ಷಕರ ವೃಂದದಲ್ಲಿ ಐದು ವರ್ಷಗಳಿಗೆ ಕಡಿಮೆಯಿರದಂತೆ ಸೇವೆ ಸಲ್ಲಿಸಿರತಕ್ಕದ್ದು.</p> <p><b>3.ಸಂಗೀತ ವಸತಿ ಶಾಲೆಗಳ ಪ್ರಾಂಶುಪಾಲರ ಹುದ್ದೆಗಾಗಿ ಬಡ್ತಿಯ ವಿಧಾನ:</b> ಸಂಗೀತ ಶಿಕ್ಷಕರ ವೃಂದದಲ್ಲಿ ಐದು ವರ್ಷಗಳಿಗೆ ಕಡಿಮೆಯಿರದಂತೆ ಸೇವೆ ಸಲ್ಲಿಸಿರತಕ್ಕದ್ದು.</p>
27	ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ ಉಪ ಪ್ರಾಂಶುಪಾಲರುಗಳು.	(ರೂ. 43100-83900)	14	-	ಶೇ. ನೂರರಷ್ಟು ಜ್ಯೇಷ್ಠತೆಯ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರ ವೃಂದದಿಂದ ಬಡ್ತಿ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.	<p><b>ಉಪ ಪ್ರಾಂಶುಪಾಲರುಗಳ ಹುದ್ದೆಗಾಗಿ ಬಡ್ತಿಯ ವಿಧಾನ:</b> ದೈಹಿಕ ಶಿಕ್ಷಣ ಶಿಕ್ಷಕರ ವೃಂದದಲ್ಲಿ ಐದು ವರ್ಷಗಳಿಗೆ ಕಡಿಮೆಯಿರದಂತೆ ಸೇವೆ ಸಲ್ಲಿಸಿರಬೇಕು</p>

**ಅನುಸೂಚಿ-II**

ಕ್ರಮ ಸಂಖ್ಯೆ	ಅನುಸೂಚಿ-I ರಲ್ಲಿನ ಹುದ್ದೆಯ ಕ್ರಮ ಸಂಖ್ಯೆ	ಅನುಸೂಚಿ-I ರಲ್ಲಿರುವಂತೆ ಹುದ್ದೆಗಳ ಪ್ರವರ್ಗ	ನೇರ ನೇಮಕಾತಿಯ ವಿಧಾನ
8	26	ಸಂಘದ ವಸತಿ ಶಾಲೆಗಳ ಪ್ರಾಂಶುಪಾಲರು	<p><b>1. ವಸತಿ ಶಾಲೆಗಳ ಪ್ರಾಂಶುಪಾಲರು</b> ಶೇ. ನೂರರಷ್ಟು ಸಂಯೋಜಿತ ಜ್ಯೇಷ್ಠತೆಯ ಆಧಾರದ ಮೇಲೆ ವಿಷಯ ಶಿಕ್ಷಕರ ವೃಂದದಿಂದ (ದೈಹಿಕ ಶಿಕ್ಷಣ ಹಾಗೂ ಸಂಗೀತ ಶಿಕ್ಷಕರನ್ನು ಹೊರತುಪಡಿಸಿ) ಬಡ್ತಿ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.</p> <p><b>2. ಶ್ರೀಡಾ ವಸತಿ ಶಾಲೆಗಳ ಪ್ರಾಂಶುಪಾಲರು</b> ಶೇ. ನೂರರಷ್ಟು ಜ್ಯೇಷ್ಠತೆಯ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರ ವೃಂದದ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.</p> <p><b>3. ಸಂಗೀತ ವಸತಿ ಶಾಲೆಗಳ ಪ್ರಾಂಶುಪಾಲರು</b> ಶೇ. ನೂರರಷ್ಟು ಜ್ಯೇಷ್ಠತೆಯ ಆಧಾರದ ಮೇಲೆ ಸಂಗೀತ ಶಿಕ್ಷಕರ ವೃಂದದ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.</p>
9	27	ಆಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ ಉಪ ಪ್ರಾಂಶುಪಾಲರುಗಳು.	ಶೇ. ನೂರರಷ್ಟು ಜ್ಯೇಷ್ಠತೆಯ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರ ವೃಂದದಿಂದ ಬಡ್ತಿ ಮೂಲಕ ತುಂಬಬೇಕು. ಆಯಾ ವೃಂದದಲ್ಲಿನ ಸೇವಾವಧಿಯ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸಬೇಕು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಶಂಭುಲಿಂಗಯ್ಯ)  
ಸರ್ಕಾರದ ಉಪಕಾರ್ಯದರ್ಶಿ-2  
ಸಮಾಜ ಕಲ್ಯಾಣ ಇಲಾಖೆ.